

ತುಲಾ



ಸಂಪನ್ಮೂಲದಲ್ಲಿನ
ಸುಧಾರಣೆಗಳಿಂದ ನಿಮ್ಮ
ಯೋಜನೆಗಳನ್ನು ಹೆಚ್ಚು
ಪರಿಣಾಮಕಾರಿಯಾಗಿ ಹಂಚಿಕೊಳ್ಳಲು
ಸಾಧ್ಯವಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ
ಗುಂಪು ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಮತ್ತು
ಫಿಟ್‌ನೆಸ್ ತರಗತಿಗಳಿಗೆ ಹಾಜರಾಗಿ.
ಶುಭ: 9, 25, 26, 27, 29
ಅಶುಭ: 10, 11, 14, 16

ಮಕರ



ಅಂತಿಮವಾಗಿ
ಪ್ರಗತಿಯುತ
ಸಾಗುತ್ತಿರುವಿರಿ.
ಕೆಲಸವನ್ನು ಪೂರ್ಣಗೊಳಿಸಲು ಸ್ವಂತ
ಸಂಪನ್ಮೂಲಗಳನ್ನು ಅವಲಂಬಿಸಿ.
ಅನಿರೀಕ್ಷಿತ ವೆಚ್ಚ ಅಥವಾ ಕಳವು
ಕೆಲಸದಿಂದ ಧನ ನಷ್ಟ ಸಂಭವ.
ಶುಭ: 10, 11, 12, 14
ಅಶುಭ: 16, 18, 19, 22

ವೃಶ್ಚಿಕ



ಹೊಸ ಗುರಿಗಳು ಮತ್ತು
ಬದಲಾಗುತ್ತಿರುವ
ಬೇಡಿಕೆಗಳು
ನಿಮ್ಮ ಆದ್ಯತೆಗಳ ಮೇಲೆ ಪ್ರಭಾವ
ಬೀರುತ್ತವೆ. ಅಗತ್ಯಕ್ಕಿಂತ ಹೆಚ್ಚು
ಖರ್ಚು ಮಾಡಬೇಡಿ. ಅಗತ್ಯವಿದ್ದಲ್ಲಿ,
ಅಗತ್ಯವಿದ್ದಷ್ಟು ಮಾತ್ರ ಸಾಲ ಪಡೆಯಿರಿ.
ಶುಭ: 26, 27, 28, 30
ಅಶುಭ: 7, 9, 18, 19, 24

ಕುಂಭ



ಸ್ನೇಹ, ಸಮುದಾಯ
ಯೋಜನೆಗಳು
ಮತ್ತು ವೃತ್ತಿಪರ
ಸಹವರ್ತಿಗಳೊಂದಿಗಿನ ಸಂಪರ್ಕಗಳು
ನಿಮ್ಮ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
ನಿಮ್ಮ ಬದ್ಧತೆಗಳನ್ನು ಎಚ್ಚರಿಕೆಯಿಂದ
ಪರಿಗಣಿಸುವ ಅಗತ್ಯವಿದೆ.
ಶುಭ: 5, 8, 9, 10, 13
ಅಶುಭ: 27, 28, 29, 30

ಧನುಸ್ಸು



ವ್ಯವಸ್ಥಿತ ಪ್ರಯತ್ನ,
ಆಂತರಿಕ ಪ್ರಚೋದನೆ,
ಸ್ಪಷ್ಟ ಗುರಿ
ಹೊಂದಿರುವುದರಿಂದ ನಿಮಗೆ ವೃತ್ತಿ
ಅಭಿವೃದ್ಧಿ ಬಹುತೇಕ ಸುಲಭ. ಹತ್ತವರ
ಬಹುದಾದ ಸಮಸ್ಯೆಗಳನ್ನು ಪರಿಹರಿಸಿ,
ತಪ್ಪಿತಸ್ಥ ಭಾವನೆಯಿಂದ ಮುಕ್ತರಾಗಿ.
ಶುಭ: 24, 25, 27, 28, 30
ಅಶುಭ: 5, 7, 13, 19, 25

ಮೀನ



ನಿಮ್ಮ ಸ್ಥಾನವನ್ನು
ಬಲಪಡಿಸಲು
ಯೋಜಿಸುತ್ತಿರುವ
ವಿಧಾನವನ್ನು ನಿರ್ಣಯಿಸಿ. ಒತ್ತಡ
ಮತ್ತು ಉದ್ವೇಗ ಹೆಚ್ಚಾಗಬಹುದು.
ನಿಮ್ಮ ಶಕ್ತಿಯನ್ನು ಮುಕ್ತವಾಗಿ
ಹರಿಯುವಂತೆ ಮಾಡುವುದು ಅವಶ್ಯಕ.
ಶುಭ: 19, 20, 22, 24
ಅಶುಭ: 2, 4, 7, 9, 13